



ಕ್ರಿ



ಮಣಿನ ಮಗನ ಹೊಸ ಸಂಶೋಧನೆ

ಸೋಲಾರ್ ಕಿರಿಸ್ತಾರ್

■ ಚಿತ್ರ ಲೇಖನ: ಸಿ.ಎಸ್. ನಿವಾರಣ ಸಿದ್ದಯ್ಯ

ದ್ಯುತಿರ ಬಾಳನ್ನ ಕೇಂಪಳು ಹೈರಾಣ ಮಾಡುತ್ತವೆ. ಅವಗಳ ನಿಯಂತ್ರಣಕ್ಕೆ ಪ್ರಯೋಗಗಳು, ಹೊಸ ಸಂಶೋಧನೆಗಳು ನಡೆಯುತ್ತೇ ಇದೆ. ನಿಯಂತ್ರಣ ಮಾತ್ರ ಸಾಧ್ಯವಾಗುತ್ತಿಲ್ಲ. ಹರಿಹರದ ಮಲೆಬೆನ್ಹಾರಿನ ರೈತ ಕರಿಬಸಪ್ಪ ಕೀಟಭಾದರೆಗೆ ಶೋಧಿಸುವ ಸೋಲಾರ್ ಕೀಟನಾಶಕ ಕೃಷಿ ಕ್ಷೇತ್ರದಲ್ಲಿ ಹೊಸ ಭರವಸೆ ಮಾಡಿದೆ. ರಾಸಾಯನಿಕ ಬಳಸದೇ ಕೀಟ ನಿಯಂತ್ರಣದ ಕ್ಷಿಫಾನ ಇಡೀ ದೇಶದ ಕೃಷಿಯಲ್ಲಿಂದ ಮಾಡರಿಯಾಗಿದೆ.

ಮೂಲಕ ದ್ಯುತಾಗಿರುವ ಕರಿಬಸಪ್ಪ ತಮ್ಮ ಇದು ಎಕರೆ ಜಾವಿನಿನಲ್ಲಿ ಅಡಿಕೆ, ಮಾವು ಸೇರಿದಂತೆ ಅನೇಕ ಬೆಳೆಗಳನ್ನ ಬೆಳೆಯಲು ಪ್ರಾರಂಭಿಸಿದ್ದರು. ಕೀಟಗಳು ಮೊಗನ್ನ ಕತ್ತರಿಸುವುದು, ಕಾಂಡವನ್ನ ಕೊರೆಯುವುದು, ಎಲೆಗಳನ್ನ ತಿನ್ನುವುದು, ತೆಗಿನ ಗರಿಯನ್ನ ಕತ್ತರಿಸುವುದು, ಅಡಿಕೆ ಮರದಲ್ಲಿ ಬೆಗುರಿದ ಸುಳಿಯನ್ನ ತಿನ್ನುವುದು.. ಇತ್ತಾದಿ ಉಪಾಂಶ ಬೆಳೆಗಳಾದ್ದು. ಇದರಿಂದ ಕರಿ ಬಸಪ್ಪ ಬೇಸಾತ್ತರು, ಟೊಗಟ್ಟು ಲೋಕನಾಶಕ ಸಿಂಪಡಿಸಿದರು. ಕೈ ಖಾಲಿಯಾದಾಗ ಸಾಲ ಮಾಡಿದರು. ತೀರಿಸಲಾಗದ ಸಾಲದಿಂದ ಅತ್ಯಕ್ಷೇತ್ರ ಯ ಅಲೋಚನೆಯನ್ನ ಮಾಡಿದರು.

ಕರಿಬಸಪ್ಪನವರು ರಾತ್ರಿ ಹೊತ್ತು ಬೆಳೆಗಳಿಗೆ ನೀರು ಕಟ್ಟಲು ಸೋಲಾರ್ ದೀಪವನ್ನ ಇರಿಸಿಕೊಂಡಿದ್ದರು. ಅಂದೊಂದು ಸಂಜೀ ಬೆಳೆಗಳಿಗೆ ನೀರು ಉಣಿಸಿ ಸೋಲಾರ್ ದೀಪವನ್ನ ಹೋಡಿದ ತೋಟೆಯ ಮೇಲೆ ಇಟ್ಟ ಮನೆಗೆ ಮರಳಿದರು. ಬೆಳೆಗ್ಗೆ ತೋಟಕ್ಕೆ ಹೊದಾಗ ಅಕ್ಷರಿಯೊಂದು ಅವರಿಗೆ ಕಾದಿತ್ತು. ತೋಟೆಯ ಒಳಗೆ ಅನೇಕ ಕೀಟಗಳು ಬಿಡ್ಡ ಸತ್ತು ಹೋಗಿದ್ದವು.

ಒಂದು ಕ್ಷಣಿ ಅಳ್ಳಿರಿ ಗಲೆಬಲೆಗೊಂಡ ಅವರಿಗೆ ಅನೇಕ ಕುಶಾಹಲಗಳು ಹುಟ್ಟಿಕೊಂಡವು. ಮರು ದಿವಸ ಉದ್ದೀಪ ಪೂರ್ವಕವಾಗಿಯೇ ಸೋಲಾರ್ ದೀಪವನ್ನ ಹೊತ್ತಿಸಿ ಹೊದರು. ಬೆಳೆಗ್ಗೆ ಮತ್ತೆ ಅದೆ ಅಳ್ಳಿರಿ ಕಾದಿತ್ತು. ಅಲ್ಲಿ ಪ್ರಮಾಣಾದಲ್ಲಿ ಕೀಟಗಳು ಬಿಡ್ಡ ತೋಟೆಯಲ್ಲಿ ಸ್ತುದಿದ್ದವು. ಈ ಬೆಳೆವರ್ಗೆಯ ಜಾಡು ಹತ್ತಿದ ಕರಿಬಸಪ್ಪ ಎರಡು ವರ್ಷಗಳ ಕಾಲ ಅನೇಕ ಪ್ರಯೋಗಗಳನ್ನ ಮಾಡಿ ಕೊನೆಗೆ ಸೋಲಾರ್ ಕೀಟನಾಶಕ ಯಂತ್ರವನ್ನ ಸಿದ್ದಪಡಿಸಿದರು.

ಕರಿಬಸಪ್ಪನವರು ಈ ಸೋಲಾರ್ ಕೀಟನಾಶಕ ಯಂತ್ರವು ರಸಾಯನಿಕದಿಂದ ಬೆಳೆಯನ್ನ ದೂರವರಿಸುತ್ತದೆ. ಸಮಯ ಮತ್ತು ಹಣ ಉಳಿತಾಯ ಮಾಡುತ್ತದೆ. ಈಗಾಗಲೇ ರಾಜ್ಯದ ನೂರಾರು ರೈತರು ಈ ಮಾದರಿಯನ್ನ ಅನುಸರಿಸಿ ಉತ್ತಮ ಬೆಳೆಯ ಬೆಳೆಯತ್ತಿದ್ದಾರೆ.

ಯಂತ್ರ ಮತ್ತು ದರ ನಿರ್ವಹಣೆ

ಎರಡು ವರ್ಷಗಳ ಕಾಲ ಪ್ರಯೋಗಗಳನ್ನ ಮಾಡಿದ ಕರಿ ಬಸಪ್ಪನವರು ಸುಲಭವಾಗಿ ನಿರ್ವಹಣೆ ಮಾಡುವ ರೀತಿ ಸೋಲಾರ್ ಯಂತ್ರವನ್ನ ವಿನ್ಯಾಸಗೊಳಿಸಿದ್ದಾರೆ. ಈ ಯಂತ್ರ ಸಾಧಾರಣ ಪರಿಕರ್ತಾಗಳನ್ನ ಹೊಂದಿದೆ. ಸುಮಾರು ಅರು ಅಡಿ ಎತ್ತರದ ಕಬ್ಜಿಗಳ ಮೇಲೆ ಬೀದಿ ದೀಪದ ಮಾದರಿಯಂತೆ ಸೋಲಾರ್ ದೀಪವನ್ನ ಹೋಡಿಸಲಾಗಿದೆ. ಕಬ್ಜಿಗಳ ತುದಿಯ ಮೇಲೆ ಸೋಲಾರ್ ಪ್ರಾನಲಾಗಳನ್ನ ಅಲ್ವಡಿಸಿ, ದೀಪದ ಕೆಳಗೆ ಒಂದೂವರೆ ಅಡಿ ಅತಿರಂದಲ್ಲಿ ಬಕ್ಕಣ್ಣನ್ನ ಇರಿಸಲಾಗಿದೆ. ಸೋಲಾರ್